

ಕರ್ನಾಟಕ ವಿಧಾನ ಪರಿಷತ್

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	951 (998)
ಉತ್ತರಿಸುವ ದಿನಾಂಕ	22-12-2021
ಮಾನ್ಯ ಸದಸ್ಯರ ಹೆಸರು	ಶ್ರೀ ಎನ್.ರವೀಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು)
ಉತ್ತರಿಸುವ ಸಚಿವರು	ಕಂದಾಯ ಸಚಿವರು

ಕ್ರ.ಸಂ	ಕೋರಿಯವ ಮಾಹಿತಿ	ಉತ್ತರ
ಅ)	<p>ಬೆಳಗಾವಿ ಉಪ ನೋಂದಣಾಧಿಕಾರಿ ವಿರುದ್ಧದ ಆರೋಪದ ಕುರಿತು ಇಲಾಖಾ ವಿಚಾರಣೆಯನ್ನು ನಡೆಸಲು ದಿನಾಂಕ: 15-06-2021ರಲ್ಲಿ ದೋಷಾರೋಪಣಾ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ (ಅನುಬಂಧ-1).</p> <p>ಉಪ ನೋಂದಣಾಧಿಕಾರಿ, ಬೆಳಗಾವಿ ಇವರನ್ನು ದಿನಾಂಕ: 24-03-2021ರಲ್ಲಿ ಅಮಾನತು ಗೊಳಿಸಲಾಗಿರುತ್ತದೆ (ಅನುಬಂಧ-2).</p> <p>ಶಿಸ್ತ ಕ್ರಮ ಕೈಗೊಳ್ಳಲಾಗಿದೆ: ಕೈಗೊಳ್ಳಿದ್ದಲ್ಲಿ ಕಾರಣವೇನು; ಸದರಿಯವರನ್ನು ಯಾವಾಗ ಅಮಾನತ್ತುಗೊಳಿಸಲಾಗುವುದು;</p>	
ಆ)	<p>ಬೆಳಗಾವಿ ಉಪ ನೋಂದಣಾಧಿಕಾರಿಯವರ ಮೇಲೆ ಸರ್ಕಾರಕ್ಕೆ ಉದ್ದೇಶಪೂರ್ವಕವಾಗಿ ಯೋಜನಾಬಧ್ಯವಾಗಿ ಮಾರ್ಕ ಸಿದ್ಧತೆಯೊಂದಿಗೆ ನಷ್ಟ ಉಂಟು ಮಾಡಿರುವ ಕುರಿತು ತ್ರೀಮಿನಲ್ಲಾ ಮೊಕದ್ದಮೆ ದಾಖಲು ಮಾಡಲಾಗಿದೆಯೇ; ಇಲ್ಲವಾದಲ್ಲಿ ಎಂದು ದಾಖಲು ಮಾಡಲಾಗುವುದು;</p>	<p>ಬೆಳಗಾವಿ ಉಪ ನೋಂದಣಾಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ಪ್ರಕ್ರಿಯೆ ಜಾರಿಯಲ್ಲಿದ್ದು; ಇಲಾಖಾ ವಿಚಾರಣೆಯ ವರದಿಯ ಆಧಾರದ ಮೇರೆಗೆ ತ್ರೀಮಿನಲ್ಲಾ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲಾಗುತ್ತದೆ.</p>
ಇ)	<p>ಸರ್ಕಾರಕ್ಕೆ ನಷ್ಟವಾದ ರೂ.12.92 ಕೋಟಿ ಮೊತ್ತವನ್ನು ಸಂಬಂಧಿತ ಉಪ ನೋಂದಣಾಧಿಕಾರಿಯವರಿಂದ ವಸೂಲು ಮಾಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ; ಸದರಿಯವರ ಸ್ಥಾಸಿ ಮತ್ತು ಚರಾಸ್ತಿಗಳನ್ನು ಜಪ್ತಿ ಮಾಡುವ ಕುರಿತು ಸರ್ಕಾರದ ನಿಲುವೇನು?</p>	<p>ಸದರಿ ಪ್ರಕರಣದಲ್ಲಿ ಕೊರತೆಯಾದ ಶುಲ್ಕ ರೂ.12.98ಕೋಟಿಗಳನ್ನು ಕರ್ನಾಟಕ ಮುದ್ರಾಂಕ ಕಾಯ್ದು 1957ರ ಕಲಂ 46 ಮತ್ತು ನೋಂದಣಿ ಕಾಯ್ದು 1908ರ ಕಲಂ 80 ರಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣಾ ಪ್ರಕ್ರಿಯೆ ನಡೆಸಿ ಪಕ್ಷಗಾರರಿಂದ ಕೊರತೆ ಶುಲ್ಕದ ವಸೂಲಾತಿಗಾಗಿ ದಿನಾಂಕ: 25-11-2020ರಂದು ಆದೇಶ ಹೊರಡಿಸಲಾಗಿದೆ (ಅನುಬಂಧ-3).</p>

	<p>ಸದರಿ ಆದೇಶದ ವಿರುದ್ಧ ಪಕ್ಷಗಾರರು ಕನಾಂಟಿಕ ಮೇಲ್ಮನವಿ ನ್ಯಾಯಾಧಿಕರಣ ಇಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಧಿಕರಣವು ಆದೇಶ ಸಂಖ್ಯೆ: ಆರ್ಜವಿ-ಎಪಿಎಲ್-187-195/ 2020-21, ದಿನಾಂಕ: 08-07-2021ರಲ್ಲಿ ಜಿಲ್ಲಾ ನೋಂದಣಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಸದರಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ಕೈಗೊಂಡು, ಅರೋಪಿತರಿಂದ ಕೊರತೆ ಶುಲ್ಕಗಳನ್ನು ವಸೂಲಾಯಿಸಲು ಕ್ರಮ ಕೈಗೊಳ್ಳಲಾಗುವುದು.</p>
--	--

ಸಂಖ್ಯೆ: ಕಂಜ-ಎಂಎನ್‌ಎಸ್‌ಎ-581/2021



(ಡಾಃ ಅಶೋಕ್)
ಕಂದಾಯ ಸಚಿವರು

ಕರ್ನಾಟಕ ಸರ್ಕಾರ
ಕರ್ನಾಟಕ ಪ್ರಾಂತೀಯ ಮತ್ತು ಮುದ್ರಾಂಕ ಇಲಾಖೆ

ಪ್ರಾಂತೀಯ ಮತ್ತು ಮುದ್ರಾಂಕ ಇಲಾಖೆ

ದಿನಾಂಕ: 15/6/51

ಸಂಖ್ಯೆ: ಇವ(1)-38/20-21

ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರವರ ಕಳೇರಿ,
ಕಂದಾಯ ಭವನ, 8ನೇ ಮಹಡಿ,
ಕೆ.ಜಿ.ರಸ್ತೆ, ಬೆಂಗಳೂರು-09,
ದಿನಾಂಕ: 15/6/51

1957ರ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ನವಿ) ನಿಯಮಗಳು 11ನೇ ನಿಯಮದ
ಮೇರೆಗೆ ತಿಳಿವಳಿಕೆ ಪತ್ರ

ಇವರಿಗೆ:

ಶ್ರೀ ವಿಷ್ಣುತೀರ್ಥ,
ಉಪನೋಂದಣಾಧಿಕಾರಿ(ಅಮಾನತ್ತಿನಲ್ಲಿರುವ) ಇವರಿಗೆ
ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಿ ಕಳೇರಿ, ಬೆಳಗಾವಿ ರವರ ಮುಖಾಂತರ.

ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕಳೇರಿ, ಬೆಳಗಾವಿ ಹಾಲಿ
ಅಮಾನತ್ತಿನಲ್ಲಿರುವ ನಿಮ್ಮ ವಿರುದ್ಧ, ನೀವು ಈ ಹಿಂದೆ ಬೆಳಗಾವಿ ಉಪನೋಂದಣಿ ಕಳೇರಿಯಲ್ಲಿ ಕಾರ್ಯ
ನಿರ್ವಹಿಸುತ್ತಿದ್ದಾಗ ಎಸಿದ ಅಪರಾಧಗಳ ಕುರಿತಂತೆ, ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ
ಮತ್ತು ಮೇಲ್ನವಿ) ನಿಯಮಾವಳಿ 1957ರ ನಿಯಮ 11ರ ಉಪಬಂಧಗಳಿಗನುಣವಾಗಿ ವಿಚಾರಣೆಯನ್ನು
ನಡೆಸಲು ಉದ್ದೇಶಿಸಲಾಗಿದೆ, ನಿರ್ದಿಷ್ಟವಾದ ಮತ್ತು ಸ್ವಷ್ಟವಾದ ದುರ್ವಾಡತೆಯ ಆರೋಪ, ಆರೋಪಗಳ ವಿವರಣೆ,
ಆರೋಪಗಳನ್ನು ಸಾಬೀತುಪಡಿಸಬಲ್ಲ ದಾಖಲೆಗಳ ಮತ್ತು ಸಾಕ್ಷಿದಾರರ ಪಟ್ಟಿಯನ್ನು ಅನುಕ್ರಮವಾಗಿ ಅನುಬಂಧ 1
ರಿಂದ 4 ರವರಿಗಿನ ಅನುಬಂಧಗಳಾಗಿ ಇದಕ್ಕೆ ಲಗತ್ತಿಸಲಾಗಿದೆ.

ನೀವು ಈ ತಿಳಿವಳಿಕೆ ಪತ್ರ ಸ್ವೀಕರಿಸಿದ 15. ದಿನಗಳೊಳಗಾಗಿ ಈ ಆರೋಪಗಳ ಬಗ್ಗೆ ನಿಮ್ಮ ರಕ್ಷಣಾ
ಹೇಳಿಕೆಯನ್ನು ಲಿಖಿತವಾಗಿ ಈ ಕಳೇರಿಗೆ ತಲುಪುವಂತೆ ಕಳುಹಿಸಲು ಸೂಚಿಸಿದೆ ಹಾಗೂ ನಿಮ್ಮ ಹೇಳಿಕೆಯನ್ನು
ವ್ಯಾಖ್ಯಾತವಾಗಿ ಹೇಳಲು ಬಯಸುತ್ತಿರೋ ಅಥವಾ ಇಲ್ಲವೇ ಎಂಬುದನ್ನು ತಿಳಿಸುವಂತೆಯೂ ಸಹ ಸೂಚಿಸಲಾಗಿದೆ.

ನೀವು ಒಟ್ಟೊಳ್ಳಿದೇ ಇರುವ ಆರೋಪಗಳ ಬಗ್ಗೆ ಮಾತ್ರ ವಿಚಾರಣೆ ನಡೆಸಲಾಗುವುದರಿಂದ ನೀವು
ಪ್ರತಿಯೊಂದು ಆರೋಪವನ್ನು ಸ್ವಷ್ಟವಾಗಿ ಒಟ್ಟೊಳ್ಳಬೇಕು ಇಲ್ಲವೇ ನಿರಾಕರಿಸಬೇಕೆಂದು ತಿಳಿಸಲಾಗಿದೆ. ನಿಗದಿತ
ಸಮಯದೊಳಗೆ ನಿಮ್ಮ ಲಿಖಿತ ರಕ್ಷಣಾ ಹೇಳಿಕೆಯನ್ನು ಸಲ್ಲಿಸದಿದ್ದರೆ ಅಥವಾ ಶಿಸ್ತು ಪ್ರಾಧಿಕಾರದ ಮುಂದೆ ಸ್ವತಃ
ಹಾಜರಾಗಿ ಹೇಳಿಕೆಯನ್ನು ಸಲ್ಲಿಸದಿದ್ದರೆ, ಈ ವಿಷಯದಲ್ಲಿ ನೀವು ಹೇಳುವುದು ಏನೂ ಇಲ್ಲವೆಂದು ಮತ್ತು ನೀವು
ಆರೋಪಗಳನ್ನು ಒಟ್ಟೊಂದಿದ್ದೀರೆಂದು ಪರಿಗಣಿಸಿ, ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು
ಮೇಲ್ನವಿ) ನಿಯಮಾವಳಿ, 1957 ರ ನಿಯಮಗಳ ಮೇರೆಗೆ ನಿಮ್ಮ ಮೇಲೆ ಮುಂದಿನ ಶ್ರಮ
ಜರುಗಿಸಲಾಗುವುದೆಂದು ನಿಮಗೆ ಈ ಮೂಲಕ ತಿಳಿಸಲಾಗಿದೆ.

ಶಿಸ್ತು ಪ್ರಾಧಿಕಾರಿ ಹಾಗೂ
ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರು
ಬೆಂಗಳೂರು

ಕರ್ನಾಟಕ ಸರ್ಕಾರ
ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಸಂಖ್ಯೆ:ಇವ(1)-38/20-21

ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರವರ ಕಳೇರಿ,
ಕಂದಾಯ ಭವನ, 8ನೇ ಮಹಡಿ,
ಕೆ.ಜಿ.ರಸ್ತೆ, ಬೆಂಗಳೂರು-09,
ದಿನಾಂಕ: 15/6/21

ಅನುಬಂಧ-1

ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕಳೇರಿ, ಬೆಳಗಾವಿ ಹಾಲಿ ಅಮಾನತ್ತಿನಲ್ಲಿರುವ ಇವರ
ವಿರುದ್ಧ ಮಾಡಲಾದ ಆರೋಪಣ ಪಟ್ಟಿ

ಆರೋಪ:

ಶ್ರೀ ವಿಷ್ಣುತೀರ್ಥ, ಹಿಂದಿನ ಉಪನೋಂದಣಾಧಿಕಾರಿ, ಉಪನೋಂದಣಿ ಕಳೇರಿ, ಬೆಳಗಾವಿ ಆದ ನೀವು
ಈ ಹಿಂದೆ ಬೆಳಗಾವಿ ಉಪನೋಂದಣಿ ಕಳೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗು 2015-16 ನೇ ಸಾಲಿನಲ್ಲಿ
ಬೆಳಗಾವಿ ನಗರದ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಹಾಗೂ ಮಹಾಲೇವಿಪಾಲರು ಆಕ್ಷೇಪಣೆಯಲ್ಲಿ ತಿಳಿಸಿರುವಂತೆ
ಸದರಿ CTS ಸ್ವತ್ವಗಳಿಗೆ 2015-16ನೇ ಸಾಲಿನಲ್ಲಿ ಜಾರಿಯಲ್ಲಿದ್ದ ಮಾರ್ಗಸೂಚಿ ದರ ಪಟ್ಟಿಯಲ್ಲಿನ ದರಗಳನ್ನು
ಅಳವಡಿಸದೇ ಇರುವುದನ್ನು ಆಕ್ಷೇಪಣೆಯಲ್ಲಿ ತಿಳಿಸಿರುತ್ತಾರೆ ಅದರಂತೆ ಜಿಲ್ಲಾನೋಂದಣಾಧಿಕಾರಿಗಳು ಬೆಳಗಾವಿ
ರವರು CTS ಸ್ವತ್ವಗಳಿಗೆ ನಿಗದಿಪಡಿಸಿದ ದರಗಳು ಅನುಸರಿಸಿ ಕೊರತೆ ಶುಲ್ಕಗಳನ್ನು ವಸೂಲಾಯಿಸಲು
ಆದೇಶಿಸಿರುತ್ತಾರೆ. ಅದರೆ ಸದರಿ ದಸ್ತಾವೇಚಗಳನ್ನು ನೋಂದಾಯಿಸಿದ ಉಪನೋಂದಣಾಧಿಕಾರಿ, ಬೆಳಗಾವಿ
ರವರಾದ ಶ್ರೀ ವಿಷ್ಣುತೀರ್ಥ ರವರ ನಿಲಕ್ಷಣೆಯಿಂದ ಸದರಿ ದರಗಳನ್ನು ಅನುಸರಿಸದೇ, ಉದ್ದೇಶಮೂರ್ಚಕವಾಗಿ
ದುರುದ್ದೇಶದಿಂದ ಅಭಿವೃದ್ಧಿಹೊಂದದ ಭೂ ಪರಿವರ್ತಿತ ಜಮೀನಿನ ದರಗಳನ್ನು ಅನುಸರಿಸಿ ಸದರಿ ಸ್ವತ್ವಗಳನ್ನು
ಅಪವೋಲ್ಗೊಳಿಸಿ ನೋಂದಾಯಿಸಿರುವುದರಿಂದ ಸರ್ಕಾರಕ್ಕೆ ರೂ.12,91,70,763/- ಗಳಷ್ಟು ರಾಜಸ್ವ ನಷ್ಟ
ಉಂಟುಮಾಡಿರುತ್ತಾರೆ. ಇದು ನಿಮ್ಮ ಕರ್ತವ್ಯಲೋಪ, ಬೇಜವಾಬ್ದಾರಿತನ, ನಿಲಕ್ಷಣೆಯಿಂದ ಹಾಗೂ ದುರ್ವಾಸೆಯಿಂದ
ತೋರ್ಪಡಿಸುತ್ತದೆ. ಇದು ಸರ್ಕಾರಿ ನೌಕರಿಗೆ ತಕ್ಷದಲ್ಲವಾಗಿರುತ್ತದೆ. ಇದರಿಂದಾಗಿ ನೀವು ಕರ್ನಾಟಕ ನಾಗರೀಕ
ಸೇವೆ (ನಡತೆ) ನಿಯಮಗಳು 1966 ರ ನಿಯಮ 3 ಅನ್ನು ಉಲ್ಲಂಘಿಸಿ ಕೆ.ಸಿ.ಎಸ್(ಸಿ.ಸಿ.ಎ) ನಿಯಮಾವಳಿ 1957ರ
ನಿಯಮದಡಿಯಲ್ಲಿ ತಿಸ್ತು ಕ್ರಮಕ್ಕೆ ಗುರಿಯಾಗಿತ್ತೇರಿ.

ಶ್ರೀ ವಿಷ್ಣುತೀರ್ಥ
ಶ್ರೀ ವಿಷ್ಣುತೀರ್ಥ
ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರು
ಬೆಂಗಳೂರು

ಕರ್ನಾಟಕ ಸರ್ಕಾರ
ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಸಂಖ್ಯೆ:ಇ(1)-38/20-21

ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಅಂದುಕರವರ ಕಛೇರಿ,
ಕಂದಾಯ ಭವನ, 8ನೇ ಮಹಡಿ,
ಕೆ.ಜಿ.ರಸ್ತೆ, ಬೆಂಗಳೂರು-09,
ದಿನಾಂಕ: 15/6/21

ಅನುಬಂಧ-2

ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕಛೇರಿ, ಬೆಂಗಳೂರಿನಲ್ಲಿ ಹಾಲಿ ಅಮಾನತ್ತಿನಲ್ಲಿರುವ ಇವರ
ವಿರುದ್ಧ ಮಾಡಲಾದ ಆರೋಪಣ ಪಟ್ಟಿಯನ್ನು ಸಮರ್ಥಸುವ ವಿವರಗೆ.

ಮಹಾಲೀವಿಪಾಲರು, ಬೆಂಗಳೂರುರವರು 2018-19ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಉಪನೋಂದಣಿ ಕಛೇರಿಯನ್ನು ತಪಾಸಣೆ ನಡೆಸಿ ಕಂಡಿಕೆ ಸಂಖ್ಯೆ: I/II/A/2015-18 ರಲ್ಲಿ 9 ದಸ್ತಾವೇಜುಗಳಿಂದ ರೂ 1299.12 ಲಕ್ಷಗಳು ಕೊರತೆ ಉಂಟಾಗಿರುವುದೆಂದು ಆಶ್ಚೇರಿಸಿದ್ದು, ಸದರಿ ಆಶ್ಚೇರಣೆ ಈ ಕೆಳಕಂಡಂತಿದೆ:

"Short-levy of SD and RF due to suppression of facts. Sub-registrar office Belagavi in april 2018, audit noted that in nine sale deeds the vendors and assigners had jointly agreed to convey their undivided share in the schedule property. However, facts determining the rate of SD and RF such as existence of building, actual uses of property, exact location of the property, etc., were neither brought out by the parties to the document nor considered by the sub-registrar. The sub-registrar, will computing the market value of the property had adopted rate applicable for agricultural land (Belagavi Rural) instead of specific rate assigned to the said CTS numbers in the CVC guideline value. Further, the schedule property bearing CTS Nos.3928, 3929, 3929/1, 3929/2 & 3929/5 is situated within the City Corporation limits of Belagavi, abutting National Highway.

a) The registering officers concerned also didn't examine the information available at their disposal like khata, tax paid receipts, etc., to detect such suppression and to determine the proper market value. This resulted in short-levy of Stamp Duty and Registration Fee amounting Rs.12.99 crores.

ಸದರಿ ಆಶ್ಚೇರಣೆಗೆ ಸಂಬಂಧಿಸಿದಂತೆ ಜಿಲ್ಲಾ ನೋಂದಣಾಧಿಕಾರಿಗಳು, ಬೆಂಗಳೂರಿಗೆ ಅನುವರ್ತನ ವರದಿ ಸಲ್ಲಿಸಲು ಹಾಗೂ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 46-ಎ ಮತ್ತು ನೋಂದಣಿ ಕಾಯ್ದೆ 1908ರ ಕಲಂ 80-ಎ ರಡಿ ಕೊರತೆ ಶುಲ್ಕಗಳನ್ನು ಸಂಬಂಧಪಟ್ಟ ಪಕ್ಷಕಾರರಿಂದ ವಸೂಲಾಯಿಸಲು ಆದೇಶಿಸಲಾಗಿತ್ತು. ಜಿಲ್ಲಾ ನೋಂದಣಾಧಿಕಾರಿಗಳು, ಬೆಂಗಳೂರಿಗೆ ರವರು ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 46-ಎ ಮತ್ತು ನೋಂದಣಿ ಕಾಯ್ದೆ 1908ರ ಕಲಂ 80-ಎ ರಡಿ ಕೊರತೆ ಮುದ್ರಾಂಕ ಶುಲ್ಕ ರೂ.12,78,79,056/- ಗಳನ್ನು ಹಾಗೂ ನೋಂದಣಿ ಶುಲ್ಕ ರೂ.12,91,707/-ಗಳನ್ನು ಒಟ್ಟು ರೂ.12,91,70,763/-ಗಳನ್ನು ವಸೂಲಾಯಿಸಲು ಸಂಬಂಧಪಟ್ಟ ಪಕ್ಷಕಾರರಿಗೆ ಆದೇಶಿಸಿರುತ್ತಾರೆ.

ಆರೋಪ:

ಶ್ರೀ. ವಿಷ್ಣುತೀರ್ಥ, ಹಿಂದಿನ ಉಪನೋಂದಣಾಧಿಕಾರಿ, ಉಪನೋಂದಣಿ ಕಭೇರಿ ಬೆಳಗಾವಿ ಹಾಲಿ ಅಮಾನತ್ತಿನಲ್ಲಿರುವ ಇವರು ಹಿಂದೆ ಬೆಳಗಾವಿ ಉಪನೋಂದಣಿ ಕಭೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 2015-16 ನೇ ಸಾಲಿನಲ್ಲಿ ಬೆಳಗಾವಿ ನಗರದ ಕೈಗೆ ಜಮೀನಿಗೆ ಸಂಬಂಧಿಸಿದಂತೆ ಹಾಗೂ ಮಹಾಲೇವಿಪಾಲರು ಆಕ್ಷೇಪಣೆಯಲ್ಲಿ ತಿಳಿಸಿರುವಂತೆ ಸದರಿ CTS ಸ್ವತ್ತಗಳಿಗೆ 2015-16ನೇ ಸಾಲಿನಲ್ಲಿ ಜಾರಿಯಲ್ಲಿದ್ದ ಮಾರ್ಗಸೂಚಿ ದರ ಪಟ್ಟಿಯಲ್ಲಿನ ದರಗಳನ್ನು ಅಳವಡಿಸದೇ ಇರುವುದನ್ನು ಆಕ್ಷೇಪಣೆಯಲ್ಲಿ ತಿಳಿಸಿರುತ್ತಾರೆ ಅದರಂತೆ ಜಿಲ್ಲಾನೋಂದಣಾಧಿಕಾರಿಗಳು ಬೆಳಗಾವಿ ರವರು CTS ಸ್ವತ್ತಗಳಿಗೆ ನಿಗದಿಪಡಿಸಿದ ದರಗಳು ಅನುಸರಿಸಿ ಶೋರತೆ ಶುಲ್ಕಗಳನ್ನು ವಸೂಲಾಯಿಸಲು ಆದೇಶಿಸಿರುತ್ತಾರೆ. ಆದರೆ ಸದರಿ ದಸ್ತಾವೇಜುಗಳನ್ನು ನೋಂದಾಯಿಸಿದ ಉಪನೋಂದಣಾಧಿಕಾರಿ, ಬೆಳಗಾವಿ ರವರಾದ ಶ್ರೀ ವಿಷ್ಣುತೀರ್ಥ ರವರ ನಿರ್ವಹಣೆಯಿಂದ ಸದರಿ ದರಗಳನ್ನು ಅನುಸರಿಸದೇ, ಉದ್ದೇಶಮಾರ್ವತವಾಗಿ ದುರುದ್ದೇಶಿಂದ ಅಭಿವೃದ್ಧಿಹೊಂದದ ಭೂ ಪರಿವರ್ತಿತ ಜಮೀನಿನ ದರಗಳನ್ನು ಅನುಸರಿಸಿ ಸದರಿ ಸ್ವತ್ತಗಳನ್ನು ಅಪಮೌಲ್ಯಗೊಳಿಸಿ ನೋಂದಾಯಿಸಿರುವುದರಿಂದ ಸರ್ಕಾರಕ್ಕೆ ರೂ.12,91,70,763/- ಗಳಷ್ಟು ರಾಜ್ಯ ನಷ್ಟ ಉಂಟುಮಾಡಿರುತ್ತಾರೆ. ಇದು ನಿಮ್ಮ ಕರ್ತವ್ಯಗೊಂಡ, ಬೇಜವಾಭಾರಿತನೆ, ನಿರ್ವಹಣೆ ಹಾಗೂ ದುರುಡತೆಯನ್ನು ತೋರ್ದಿಸುತ್ತದೆ. ಇದು ಸರ್ಕಾರ ನೌಕರರಿಗೆ ತಕ್ಷುದಲವಾಗಿರುತ್ತದೆ. ಇದರಿಂದಾಗಿ ನೀವು ಕನಾರಟಕ ನಾಗರೀಕ ಸೇವೆ (ನಡತ) ನಿಯಮಗಳು 1966 ರ ನಿಯಮ 3 ಅನ್ನು ಉಲ್ಲಂಘಿಸಿ ಕೆ.ಸಿ.ಎಸ್(ಸಿ.ಸಿ.ಎ) ನಿಯಮಾವಳಿ 1957ರ ನಿಯಮದಡಿಯಲ್ಲಿ ಶಿಸ್ತ ಕ್ರಮಕ್ಕೆ ಗುರಿಯಾಗಿರುತ್ತಾರೆ.

ಶಿಸ್ತ ಪ್ರಾಧಿಕಾರ ಹಾಗೂ
ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರು
ಬೆಂಗಳೂರು

ಕರ್ನಾಟಕ ಸರ್ಕಾರ
ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಸಂಖ್ಯೆ:ಇವ(1)-38/20-21

ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರವರ ಕಛೇರಿ,
ಕಂದಾಯ ಭವನ, 8ನೇ ಮಹಡಿ,
ಕೆ.ಜಿ.ಆರ್.ಸೈ. ಬೆಂಗಳೂರು-09,
ದಿನಾಂಕ: 15/6/21

ಅನುಬಂಧ-3

ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕಛೇರಿ, ಬೆಳಗಾವಿ ಹಾಲಿ ಅಮಾನತ್ತಿನಲ್ಲಿರುವ ಇವರೆ
ಮೇಲಿನ ಆರೋಪಗಳನ್ನು ಸಮರ್ಥಸುವ ದಾಖಲೆಗಳ ಪಟ್ಟಿ.

1. ಮಹಾಲೇಖಾಲರು, ಬೆಂಗಳೂರು ರವರ ಪತ್ರ ಸಂಖ್ಯೆ: AG(E & RSA)/RS II/SD&RF/B/DC-01/2018-19/187, ದಿ:09/01/2019
2. ಈ ಕಛೇರಿಯ ಪತ್ರ ಸಂಖ್ಯೆ: AUD/39/2018-19/DC- 01/18-19,
ದಿನಾಂಕ:16-01-2019
3. ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಿ ಕಛೇರಿ, ಬೆಳಗಾವಿ ರವರ ಪತ್ರ
ಸಂಖ್ಯೆ:ಎಯುಡಿ/ಬಿಜೆಎ/01/2018-19 ದಿನಾಂಕ:14-05-2019
4. ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಿ ಕಛೇರಿ, ಬೆಳಗಾವಿ ರವರ ಪತ್ರ
ಸಂಖ್ಯೆ:ಎಯುಡಿ/46-ಎ&80-ಎ/3699ರಿಂದ3721/2020-21 ದಿನಾಂಕ:25-11-2020
5. ಈ ಕಛೇರಿಯ ಕಾರಣ ಕೇಳುವ ನೋಟೀಸ್‌ನ ಪತ್ರ ಸಂಖ್ಯೆ: AUD/39/2018-19/DC-
01/18-19, ದಿನಾಂಕ:30-01-2021
6. ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿರವರ ಲಿವಿತ ಹೇಳಿಕೆ ದಿನಾಂಕ:12-02-2021

KPN-12/21
ಶಿಸ್ತ ಪ್ರಾಧಿಕಾರಿ ಹಾಗೂ
ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರು
ಬೆಂಗಳೂರು

ಕ್ರಿಸ್ತುವಾರ್ಗ - 02

ಕರ್ನಾಟಕ ಸರ್ಕಾರ
ನೋಂದಣಿ ಮತ್ತು ಮುದ್ರಾಂಕ ಇಲಾಖೆ

ನೋಂದಣಿ ಮಹಾಪರಿವೇಶ್ಚ ಕರು ಪಾತ್ರ ಮುದ್ರಾಂಕಗಳ ಆಯುಕ್ತಾರ್ಥ, ಕಂಡಾಯ ಭೂಪನ, 8ನೇ ಮುಹಡಿ, ಕೆ.ಎಸ್.ಆರ್.ಸೈ. ಬೆಂಗಳೂರು-೦೯ ರವರ ನಡವಳಿ:

ವಿಷಯ: ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕಫೀರಿ, ಬೆಳಗಾವಿ
ಇವರು ಸರ್ಕಾರಕ್ಕೆ ರಾಜಸ್ವ ನಷ್ಟಪೂರ್ಣವಾದಿರುವುದರಿಂದ ಸದರಿಯವರನ್ನು
ಅಮಾನತ್ತಿನಲ್ಲಿದುವ ಕುರಿತು.

- ಉಲ್ಲೇಖ: 1. ಮಹಾಲೇವಿಪಾಲರು, ಬೆಂಗಳೂರು ರವರ ಪತ್ರ ಸಂಖ್ಯೆ: AG(E & RSA)/RS II/SD&RF/B/DC-01/2018-19/187, ದಿ:09/01/2019
2. ಈ ಕಫೀರಿಯ ಪತ್ರ ಸಂಖ್ಯೆ: AUD/39/2018-19/DC- 01/18-19,
ದಿನಾಂಕ:16-01-2019
3. ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾ ನೋಂದಣಿ ಕಫೀರಿ, ಬೆಳಗಾವಿ ರವರ ಪತ್ರ
ಸಂಖ್ಯೆ:ಎಯುಡಿ/ಬಿಜೆಎಂ/01/2018-19 ದಿನಾಂಕ:14-05-2019
4. ಈ ಕಫೀರಿಯ ಕಾರಣ ಕೇಳುವ ನೋಟೀಸ್‌ನ ಪತ್ರ ಸಂಖ್ಯೆ: AUD/39/2018-19/DC-
01/18-19, ದಿನಾಂಕ:30-01-2021
5. ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿರವರ ಲಿಖಿತ ಹೇಳಿಕೆ ದಿನಾಂಕ:12-02-2021

ಪ್ರಸ್ತಾವನೆ:-

ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರಲ್ಲಿ ಮಹಾಲೇವಿಪಾಲರು, ಬೆಂಗಳೂರುರವರು 2018-19ನೇ ಸಾಲಿನಲ್ಲಿ ಬೆಳಗಾವಿ ಉಪನೋಂದಣಿ ಕಫೀರಿಯನ್ನು ತಪಾಸಣೆ ನಡೆಸಿ ಕಂಡಿಕೆ ಸಂಖ್ಯೆ: I/II/A/2015-18 ರಲ್ಲಿ 9 ದಸ್ತಾವೇಷುಗಳಿಂದ ರೂ 1299.12 ಲಕ್ಷಗಳು ಕೊರತೆ ಉಂಟಾಗಿರುವುದೆಂದು ಅಶ್ವೇಷಿಸಿದ್ದು, ಸದರಿ ಅಶ್ವೇಷಣೆ ಈ ಕೆಳಕಂಡಂತಿದೆ:

"Short-levy of SD and RF due to suppression of facts. Sub-registrar office Belagavi in april 2018, audit noted that in nine sale deeds the vendors and assigners had jointly agreed to convey their undivided share in the schedule property. However, facts determining the rate of SD and RF such as existence of building, actual uses of property, exact location of the property, etc., where neither brought out by the parties to the document nor considered by the sub-registrar. The sub-registrar, will computing the market value of the property had adopted rate applicable for agricultural land (Belagavi Rural) instead of specific rate assigned to the said CTS numbers in the CVC guideline value. Further, the schedule property bearing CTS Nos.3928, 3929, 3929/1, 3929/2 & 3929/5 is situated within the City Corporation limits of Belagavi, abutting National Highway.

a) The registering officers concerned also didn't examine the information available at their disposal like khata, tax paid receipts, etc., to detect such suppression and to determine the proper market value. This resulted in short-levy of Stamp Duty and Registration Fee amounting Rs.12.99 crores.

ಸದರಿ ಆಕ್ಷೇಪಣಿಗೆ ಸಂಬಂಧಿಸಿದಂತೆ ಉಲ್ಲೇಖ(2) ರಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು, ಬೆಳಗಾವಿ ರವರಿಗೆ ಅನುವರ್ತನ ವರದಿ ಸಲ್ಲಿಸಲು ಹಾಗೂ ಕನಾರ್ಟಕ ಮುದ್ರಾಂಕ ಕಾಯ್ದೆ 1957ರ ಕಲಂ 46-ಎ ಮತ್ತು ನೋಂದಣಿ ಕಾಯ್ದೆ 1908ರ ಕಲಂ 80-ಎ ರಡಿ ಕೊರತೆ ಶುಲ್ಕಗಳನ್ನು ಸಂಬಂಧಪಟ್ಟ ಪಕ್ಷಕಾರಿರಿಂದ ವಸೂಲಾಯಿಸಲು ಅದೇಶಿಸಲಾಗಿತ್ತು.

ಉಲ್ಲೇಖ (3)ರನ್ನೀಯ ಜಿಲ್ಲಾ ನೋಂದಣಾಧಿಕಾರಿಗಳು, ಬೆಳಗಾವಿ ರವರು ಕನಾರ್ಟಕ ಮುದ್ರಾಂಕ ಕಾಯ್ದೆ 1957ರ ಕಲಂ 46-ಎ ಮತ್ತು ನೋಂದಣಿ ಕಾಯ್ದೆ 1908ರ ಕಲಂ 80-ಎ ರಡಿ ಕೊರತೆ ಮುದ್ರಾಂಕ ಶುಲ್ಕ ರೂ.12,78,79,056/-ಗಳನ್ನು ಹಾಗೂ ನೋಂದಣಿ ಶುಲ್ಕ ರೂ.12,91,707/-ಗಳನ್ನು ಒಟ್ಟು ರೂ.12,91,70,763/-ಗಳನ್ನು ವಸೂಲಾಯಿಸಲು ಸಂಬಂಧಪಟ್ಟ ಪಕ್ಷಕಾರರಿಗೆ ಅದೇಶಿಸಿರುತ್ತಾರೆ.

ಉಲ್ಲೇಖ (4) ರನ್ನೀಯ ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಬೆಳಗಾವಿ ರವರಿಗೆ ಕನಾರ್ಟಕ ನೋಂದಣಿ ನಿಯಮ 1965ರ ನಿಯಮ 170ರಡಿ ಕೊರತೆ ಮೊತ್ತವನ್ನು ನಿರ್ವಿಂದ ಏಕೆ ವಸೂಲು ಮಾಡಬಾರದು ಹಾಗೂ ನಿರ್ಮನ್ನು ಏಕೆ ಸೇವೆಯಿಂದ ಅಮಾನತ್ತಗೊಳಿಸಬಾರದು ಎಂಬುದರ ಬಗ್ಗೆ ಸಮಜಾಯಿ ನೀಡುವಂತೆ ಕಾರಣ ಕೇಳುವ ನೋಟೀಸ್ ಜಾರಿಗೊಳಿಸಲಾಗಿತ್ತು.

ಸದರಿ ಕಾರಣ ಕೇಳುವ ನೋಟೀಸ್‌ಗೆ ಉಲ್ಲೇಖ (5) ರಲ್ಲಿ ಸದರಿಯವರು ದಸ್ತಾವೇಚುಗಳನ್ನು ನೋಂದಾಯಿಸುವ ವೇಳೆ ಅಪವೋಲ್ಯಗೊಳಿಸಿರುವುದಿಲ್ಲವೆಂದು ಹಾಗೂ 2015-16 ನೇ ಸಾಲಿನಲ್ಲಿ ಜಾರಿಯಲ್ಲಿದ್ದ ಮಾರ್ಗಸೂಚಿ ದರವನ್ನು ಆಳವಡಿಸಿ ದಸ್ತಾವೇಚನ್ನು ನೋಂದಾಯಿಸಲಾಗಿದೆ. ಬೆಳಗಾವಿ ನಗರದ ಕೃಷ್ಣ ಜಮೀನಿನ ಮೌಲ್ಯ ಪ್ರತಿ ಎಕರೆಗೆ ರೂ.26,84,000/- ಇದ್ದುದ್ದನ್ನು ವಾಟಿಜ್ಜೆ ಉದ್ದೇಶಕ್ಕೆ ೩೧.೭೫ ರಷ್ಟು ಹೆಚ್ಚಿಗೆ ರೂ. ಮೌಲ್ಯ ಪ್ರತಿ ಎಕರೆಗೆ ರೂ.46,97,000/- ಆಗಿರುತ್ತದೆ. ಈ ರೀತಿ ಸದರಿ ಸ್ವತ್ತಿಗೆ ಬೀಳೆ ನಿಗದಿಪಡಿಸಿ ರೂ.12,58,80,000/- ಆಗುತ್ತದೆ, ಆದರೆ 46,97,000/- ಆಗಿರುತ್ತದೆ. ಈ ರೀತಿ ಸದರಿ ಸ್ವತ್ತಿಗೆ ಬೀಳೆ ನಿಗದಿಪಡಿಸಿ ರೂ.12,58,80,000/- ಆಗುತ್ತದೆ, ಆದರೆ ದಸ್ತಾವೇಚುಗಳ ಮೌಲ್ಯವನ್ನು ರೂ. 77.00 ಕೋಟಿಗಳಾಗುತ್ತದೆ ಎಂದು ತಿಳಿಸುತ್ತಾ, ದಸ್ತಾವೇಚಿನಲ್ಲಿನ ವಿವರಣೆಗೆ ದಸ್ತಾವೇಚುಗಳ ಮೌಲ್ಯವನ್ನು ನಿರ್ದಿಷ್ಟಿಸಬೇಕಾಗುತ್ತದೆ. ದಸ್ತಾವೇಚಿನಲ್ಲಿನ ಸಂಬಂಧಿಸಿದಂತೆ ಮಾತ್ರ ಮೌಲ್ಯವನ್ನು ಉಪನೋಂದಣಾಧಿಕಾರಿಗಳನ್ನು ನಿರ್ದಿಷ್ಟಿಸಬೇಕಾಗುತ್ತದೆ. ದಸ್ತಾವೇಚಿನಲ್ಲಿನ ವಿಷಯಗಳನ್ನು ಹೊರತುಪಡಿಸಿ ದಸ್ತಾವೇಚಿನ ವಿಷಯಗಳನ್ನು ಪರಿಗಳಿಸುವಂತಿಲ್ಲ ಎಂದು ನೀಡಿರುವ ಲಿಖಿತ ಹೇಳಿಕೆಯನ್ನು ಒವ್ವಲು ಬರುವುದಿಲ್ಲ.

ಮಹಾಲೇಖಿಪಾಲರು ಆಕ್ಷೇಪಣಿಯಲ್ಲಿ ತಿಳಿಸಿರುವಂತೆ ಸದರಿ ಸ್ವತ್ತಿಗೆ CTS No. ನಮೂದಿಸಿರುವುದರಿಂದ ಸದರಿ CTS ಸ್ವತ್ತಿಗಳಿಗೆ ಮಾರ್ಗಸೂಚಿ ದರ ಪಟ್ಟಿಯಲ್ಲಿನ ದರಗಳನ್ನು ಆಳವಡಿಸಿದೇ ಇರುವುದನ್ನು ಆಕ್ಷೇಪಣಿಯಲ್ಲಿ ತಿಳಿಸಿರುತ್ತಾರೆ ಅದರಂತೆ ಜಿಲ್ಲಾನೋಂದಣಾಧಿಕಾರಿಗಳು ಬೆಳಗಾವಿ ರವರು CTS ಸ್ವತ್ತಿಗಳಿಗೆ ನಿಗದಿಪಡಿಸಿದ ದರಗಳು ಅನುಸರಿಸಿ ಕೊರತೆ ಶುಲ್ಕಗಳನ್ನು ವಸೂಲಾಯಿಸಲು ಅದೇಶಿಸಿರುತ್ತಾರೆ. ಆದರೆ ಸದರಿ ದಸ್ತಾವೇಚುಗಳನ್ನು ಅನುಸರಿಸಿ ದರಗಳನ್ನು ಅನುಸರಿಸಿ ಸದರಿ ಸ್ವತ್ತಿಗಳನ್ನು ಅಪವೋಲ್ಯಗೊಳಿಸಿ ನೋಂದಾಯಿಸಿರುವುದರಿಂದ ಸರ್ಕಾರಕ್ಕೆ ಜಮೀನಿನ ದರಗಳನ್ನು ಅನುಸರಿಸಿ ಸದರಿ ಸ್ವತ್ತಿಗಳನ್ನು ಅಪವೋಲ್ಯಗೊಳಿಸಿ ನೋಂದಾಯಿಸಿರುವುದರಿಂದ ಸರ್ಕಾರಕ್ಕೆ ರೂ.12,91,70,763/- ಗಳಷ್ಟು ರಾಜಸ್ವ ನಷ್ಟ ಉಂಟುಮಾಡಿರುತ್ತಾರೆ. ಆಧ್ಯಾತ್ಮಿಕ ಸದರಿಯವರ ವಿರುದ್ಧ ಇಲಾಖಾ ವಿಚಾರಕೆ ಕಾಯ್ದಿರಿಸಿ ಅಮಾನತ್ತಿನಲ್ಲಿದ್ದವುದು ಸಮಂಜಸವೆಂದು ಮನಗಂಡು ಈ ಕೇಳಿಕೆಂದಂತೆ ಅದೇಶ ಹೊರಡಿಸಲಾಗಿದೆ.


ಅದೇಶ

ಸಂಖ್ಯೆ:ಇವ(1)-38/2020-21

ದಿನಾಂಕ: ೨೫-೦೩-೨೦೨೧

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನಲೆಯಲ್ಲಿ, ಕೊರ್ಟಿಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮೈ) ನಿಯಮಾವಳಿ 1957ರ ನಿಯಮ 10(1)(ಇ) ರಡಿ ಪ್ರದರ್ಶನಾದ ಅಧಿಕಾರವನ್ನು ಜಲಾಯಿಸಿ ಕೆ.ಪಿ.ಮೋಹನ್ ರಾಜ್ ಭಾ.ಆ.ಸೇ., ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಅಯುಕ್ತರು, ಬೆಂಗಳೂರು ಆದ ನಾನು ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕೆಫೇರಿ, ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಅದೇಶದವರೆಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತಿನಲ್ಲಿಟ್ಟಿರುತ್ತೇನೆ.

ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕೆಫೇರಿ, ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಮೂವಾರು ಮತ್ತಿಯನ್ನು ಪಡೆಯಿದೇ ಕೇಂದ್ರ ಸಾಫನವನ್ನು ಬಿಡತಕ್ಕದ್ದಲ್ಲ. ಅಮಾನತಿನ ಅವಧಿಯಲ್ಲಿ ಸದರಿಯವರು ನಿಯಮಾನುಸಾರ ಜೀವನಾಧಾರ ಭಕ್ತೀಯನ್ನು ಪಡೆಯಲು ಅರ್ಹರಾಗಿರುತ್ತಾರೆ.

 24/3/21
ಶಿಸ್ತ ಪ್ರಾಧಿಕಾರಿ

ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಅಯುಕ್ತರು,
ಬೆಂಗಳೂರು.

ಪ್ರತಿಂಬಿಣಿ:

- ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ(ನೋಂದಣಿ), ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಮಾಹಿತಿಗಾಗಿ ಗೌರವ ಮೂರ್ಖಕವಾಗಿ ಸಲ್ಲಿಸಿದೆ.
- ಜಿಲ್ಲಾ ನೋಂದಣಾಧಿಕಾರಿ, ಜಿಲ್ಲಾ ನೋಂದಣಿ ಕೆಫೇರಿ, ಬೆಳಗಾವಿ ಇವರು ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕೆಫೇರಿ, ಬೆಳಗಾವಿ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಈ ಅಮಾನತಿನ ಅದೇಶವನ್ನು ಜಾರಿ ಮಾಡಿ ಸ್ವೀಕೃತಿ ಪಡೆದು ವರದಿಯನ್ನು ಈ ಕೆಫೇರಿಗೆ ಸಲ್ಲಿಸಲು ಸೂಚಿಸಿದೆ.
- ಉಪನೋಂದಣಾಧಿಕಾರಿಗಳು, ಉಪನೋಂದಣಿ ಕೆಫೇರಿ, ಬೆಳಗಾವಿ.
- ಕೇಂದ್ರ ಕೆಫೇರಿಯ ಸಿಬ್ಬಂದಿ 2 ಶಾಖೆಗೆ ಮಾಹಿತಿಗಾಗಿ.
- ಕೆಫೇರಿ ಪ್ರತಿ.

By RPAO

ಉಸುಂದರ್ - ೦೩

1

ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಮುದ್ರಾಂಕಗಳ ಉಪ ಆಯುಕ್ತರವರ ನ್ಯಾಯಾಲಯ,
ಬೆಳಗಾವಿ, ಜಿಲ್ಲಾ:ಬೆಳಗಾವಿ ಇವರ ನಡಾವಳಿಗಳು.

ಡಿ.ಸಿ.ಕಂಪೌಂಡ್ ಬೆಳಗಾವಿ ,ಜಿಲ್ಲಾ ಬೆಳಗಾವಿ – 590 001.

ಉಪಸ್ಥಿತರು : ಶ್ರೀ ಮಹಾಂತೇಶ ಪಟ್ಟಾತರ
ಜಿಲ್ಲಾ ನೋಂದಣಾಧಿಕಾರಿಗಳು
ಹಾಗೂ ಮುದ್ರಾಂಕಗಳ ಉಪ ಆಯುಕ್ತರು
ಬೆಳಗಾವಿ

ವಾದಿಗಳು:

ಉಪ-ನೋಂದಣಿ ಅಧಿಕಾರಿ
ಬೆಳಗಾವಿ

ಪ್ರತಿವಾದಿಗಳು:

- 1) ಶ್ರೀ ಹಷಾರ ಬಾಬು ದಮ್ಮಣಿಗಿ
ಮ್ಯಾನೆಜಿಂಗ್ ಡ್ಯೂರ್ಕರ್, ದಮ್ಮಣಿಗಿ ಆಂಡ್ ಸಾನು
ಡೆವಲಪ್ಮ್ ಪ್ರೈವೇಟ್ ಲಿಮಿಟೆಡ್, ನಂ: 137,
ರ್ಯಾಫ್ ಪ್ರಾರಲಲ್ ರೋಡ್, ಕುಮಾರ ಪಾರ್ಕ್ ವೆಸ್ಟ್,
ಬೆಂಗಳೂರು-560020.
- 2) ಬಾಬು ಅಡಿವೆಪ್ಪ ದಮ್ಮಣಿಗಿ
ಚೇರಮನ್, ದಮ್ಮಣಿಗಿ ಆಂಡ್ ಸಾನು
ಡೆವಲಪ್ಮ್ ಪ್ರೈವೇಟ್ ಲಿಮಿಟೆಡ್, ನಂ: 137,
ರ್ಯಾಫ್ ಪ್ರಾರಲಲ್ ರೋಡ್, ಕುಮಾರ ಪಾರ್ಕ್ ವೆಸ್ಟ್,
ಬೆಂಗಳೂರು-560020.

ಪ್ರಸ್ತಾವನೆ:

ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ ಮಹಾತೇವಿಪಾಲರು ಬೆಂಗಳೂರು ಇವರು ಬೆಳಗಾವಿ ಉಪ-
ನೋಂದಣಿ ಕಳೆರಿಯನ್ನು ದಿನಾಂಕ: 2015-18 ರ ಅವಧಿಗೆ ತಪಾಸಣೆಯನ್ನು ಕೈಗೊಂಡು ಸದರ ಆಡಿಟ್ ತಪಾಸಣಾ
ವರದಿಯಲ್ಲಿ ಈ ಕೆಳಕಂಡ ದಸ್ತಾವೇಚಿನ ವಿರೀದಿ ಪತ್ರದಲ್ಲಿ ಒಳಗೊಂಡ ಆಸ್ತಿಯ ಮೌಲ್ಯವು ಅಪಮೌಲ್ಯವಾಗಿರುವುದರಿಂದ
ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಖಾತೆಗಳಲ್ಲಿ ರಾಜಸ್ವದ ನಷ್ಟ ಉಂಟಾಗಿರುತ್ತದೆ ಎಂದು ಆಕ್ಷೇಪಣ ತೆಗೆದಿರುತ್ತಾರೆ.
ಸದರಿ ಆಕ್ಷೇಪಣೆಯಲ್ಲಿ During the review of the registered sale deed and other connected records for the

years 2015-18, it was observed that, vide sale deed document numbers 3699/15-16, 3727/15-16, 3728/15-16, 3730/15-16, 3706/15-16, 3718/15-16, 3723/15-16, 3747/15-16 and 3721/15-16, an extent of 98930.58 square meters property bearing CTS Nos: 3928, 3929, 3929/1, 3929/2 and 3939/5 situated within the local limits of City Corporation, Belagavi, held by the joint owners shri Shashishekhar and others (vendors), conveyed their undivided interest/share/rights in the schedule property to M/s Dhammanagi & Sanu Developers Pvt Ltd (Purchaser)

On review of above said sale deed documents and enclose attached the documents, it was observed that property in question is situated within Belagavi Corporation Limits abutting Old Poona Bangalore National Highway and a 106541 sq.ft Residential/Commercial Building constructed upon the schedule property. It is clearly evident from the above said documents/ enclosure attached to the documents that the said property is a fully developed property

In CVC guideline though specific rate has been assigned for the above said CTS Numbers (vide a specific Entry No. 133 to CVC 2014-15 effective from 01-12-2014) the Department/SRO while assessing the market value of the property had adopted Agricultural Land rate (rate applicable for villages situated at Belagavi Rural) instead of adopting specific rate fixed for the said CTS Numbers by the CVC. Further, it was noticed that the parties have suppressed existence of building in schedule property while executing the sale deed. Due to incorrect assessment of market vale and suppression of facts of said property resulted in undervaluation of the property and consequent short levy of Stamp Duty and Registration Fee amounting to Rs. 12.92 crore as detailed below. ಅಂತಾ ಆಕ್ಷೇಪಣ ಇರುತ್ತದೆ.

SI N o	Doc. No	Share in Land Conveyed (in percentag e)	Extent convey ed in square meters	Rate per squar e mete r	Value of the property	SD & leviable	RF	SD & RF levied	Short levy of SD & RF
1	3699/15-16	71.6875	77748	24794 (10% enhanc ed for two side roads)	1927683912	127227138	37091603	90135535	
2	3727/15-16	12	13015		322693910	21297798	6098400	15199398	
3	3728/15-16	3.140625	3406		84448364	5773592	1596076	3977516	
4	3730/15-16	2.859375	3099		76836606	5071215	1453182	3618033	
5	3706/15-16	1.40625	1523.13		37814073	2495728	714980	1042546	
6	3718/15-16	4.6875	5084		126052696	8319477	2382205	5937272	
7	3723/15-16	0.46875	508.37		12604526	831898	238254	593644	
8	3747/15-16	0.75	813.40		20167440	1331051	381150	949901	
9	3721/15-16	3	3254		80679676	5324858	1524600	3800258	
10	Building 106541 sq.ft X Rs. 557 per sq.ft (On the schedule property Building with RCC/Tiles were constructed. Hence, least rate Madras Terrace has been adopted.				59343337	3916660	0	3916660	
									129170763

ಈ ಮೇಲ್ಮಂಡಂತೆ ನೋಂದಾದ ವಿರೀದಿ ಪತ್ರಗಳಿಗೆ ಮಾರುಕಟ್ಟೆ ಬೆಲೆಯನ್ನು ಮರುಮಾಡಿ ಸರ್ಕಾರಕ್ಕೆ ನ್ಯಾಯಿಯತವಾಗಿ ಬರತಕ್ಕ ರಾಜಸ್ವ ನಷ್ಟ ಉಂಟಾಗಿರುತ್ತದೆ ಎಂದು ಆಕ್ಷೇಪಣೆ ನೀಡಿರುತ್ತಾರೆ. ಈ ಕುರಿತು ಮಾನ್ಯ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರು ತಮ್ಮ ಜ್ಞಾಪನ ಪತ್ರ ಸಂಖ್ಯೆ: ಎಯುಡಿ/39/2018-19/ಡಿಸೆ-01/18-19 ದಿನಾಂಕ: 16-01-2019 ರಂದು ಸದರ ಕಂಡಿಕೆಯ ಬಗ್ಗೆ ಕನಾರಾಟಕ ಮುದ್ರಾಂಕ ಕಾಯ್ದು 1957 ರ ಕಲಂ 46 ಎ ಮತ್ತು ನೋಂದಣಿ ಕಾಯ್ದು 1908 ರ ಕಲಂ 80 ಎ ರದಿ ಕ್ರಮ ಜರುಗಿಸಿ / ಆದೇಶ ಹೊರಡಿಸಿ ಅಥವಾ ವಸೂಲಾತಿಗೆ ಆದೇಶ ಹೊರಡಿಸಲು ಸೂಚಿಸಿರುತ್ತಾರೆ.

ಮಹಾಲೇಖಿಪಾಲರ ಆಕ್ಷೇಪಣೆ ಹಾಗೂ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರ ಆದೇಶದ ಅನುಸಾರ ಈ ಪ್ರಕರಣವನ್ನು ಕನಾರಾಟಕ ಮುದ್ರಾಂಕ ಕಾಯ್ದು 1957 ರ ಕಲಂ 46 ಹಾಗೂ ನೋಂದಣಿ ಕಾಯ್ದು 1908 ರ ಕಲಂ 80 ಎ ರ ಆಡಿ ದಾವಿಲಿಸಿಕೊಂಡು ಈ ಕಭೇರಿ ಆದೇಶ ಸಂಖ್ಯೆ: ಎಯುಡಿ/46 ಎ & 80 ಎ/3699 ರಿಂದ 3721/2020-21 ದಿನಾಂಕ: 04-06-2020 ರ ಪ್ರಕಾರ ಸದರಿ ಕಲಂಗಳ ಆಡಿ ಮುಂದಿನ ಕ್ರಮ ಜರುಗಿಸಲು ಆದೇಶಿಸಿರುತ್ತದೆ. ಈ ಪ್ರಕಾರ ಪ್ರತಿವಾದಿಗಳಿಗೆ ದಿನಾಂಕ: 04-06-2020 ಮತ್ತು 15-07-2020 ರಂದು ನೋಟೀಸು ಜಾರಿ ಮಾಡಿ ಹೊರತೆ ಮುಲ್ಗಳನ್ನು ಭರಣಾ ಮಾಡಲು ಅಥವಾ ಈ ಕುರಿತು ತಮ್ಮ ಲಿಖಿತ ಹೇಳಿಕೆ ಸಲ್ಲಿಸಲು ಸೂಚಿಸಲಾಗಿತ್ತು. ಸದರ ನೋಟೀಸಿಗೆ ಉತ್ತರವಾಗಿ ಪ್ರತಿವಾದಿಗಳು ದಿನಾಂಕ: 04-09-2020 ರಂದು ಅಂಚೆಯ ಮುಖಾಂತರ ತಮ್ಮ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಿರುತ್ತಾರೆ. ಸದರಿಯವರ ಹೇಳಿಕೆಯಲ್ಲಿ ಈ ಕೆಳಗಿನಂತೆ ಆಕ್ಷೇಪಣೆಯನ್ನು ಸಲ್ಲಿಸಿರುತ್ತಾರೆ. “ಪ್ರಸ್ತುತ ದಸ್ತಾವೇಜುಗಳಲ್ಲಿ ಒಳಗೊಂಡ ಸ್ಥಿರಾಸ್ತಿಯು ಯಾವುದೇ ಅಭಿವೃದ್ಧಿಯಾಗದೇ ಇರುವ ಪ್ರದೇಶವಾಗಿರುತ್ತದೆ. ಹಾಗೂ ಇದರಲ್ಲಿ ಯಾವುದೇ ರೀತಿಯಲ್ಲಿ ಲೇ-ಟಿಟ ಆಗಿ ಪರಿವರ್ತಿಸಿರುವುದಿಲ್ಲ. ಇದರಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಕ್ಷೇತ್ರದಲ್ಲಿ ಹಾಗೂ ನಾಗರೀಕ ಸೌಲಭ್ಯಗಳು ಇರುವುದಿಲ್ಲ. ನಾವು ದಸ್ತಾವೇಜು ನೋಂದಾಯಿಸುವಾಗ ಬಾಲ್ಯದಲ್ಲಿದ್ದ ಬೆಳಗಾವಿ ತಾಲೂಕಿನ ಸ್ಥಿರಾಸ್ತಿಗಳ ಮೌಲ್ಯ ಮಾಪನ ಉಪ ಸಮೀಕ್ಷೆಯವರು ನಿಗದಿಪಡಿಸಿದಂತೆ, ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆ ಸಂಖ್ಯೆ: 2 ರ ಪ್ರಕಾರ ಬೆಳಗಾವಿ ಕೃಷಿ ಜಮೀನು ಬೆಲೆ ಪ್ರತಿ ಎಕರೆಗೆ ರೂ. 26,89,000/-ಇರುವ ಬೆಲೆಗೆ ಅಭಿವೃದ್ಧಿಯಾಗದೇ ಇರುವ ಕೃಷಿಯೇತರ ಉಪಯೋಗಕ್ಕೆ ವಸತಿ ಉದ್ದೇಶಕ್ಕೆ ಶೇ 65% ರಷ್ಟು ಹೆಚ್ಚಿಸಿದರೆ ಪ್ರತಿ ಎಕರೆಗೆ ರೂ. 42,95,000/-ಗಳಾಗುತ್ತದೆ. ಹಾಗೂ ವಾಣಿಜ್ಯ ಉದ್ದೇಶಕ್ಕೆ ಶೇ 75% ರಷ್ಟು ಹೆಚ್ಚಿಸಿದರೆ ರೂ. 46,97,000/-ಗಳಾಗುತ್ತದೆ. ಆದರೆ ನಾವು ನೋಂದಾಯಿಸಿದ ಬೆಲೆ ಪ್ರತಿ ಎಕರೆಗೆ ರೂ. 2,87,37,343/-ಆಗುತ್ತದೆ. ಅಂದರೆ ಮಾರ್ಗಸೂಚಿ ಬೆಲೆಯಂತೆ ಸುಮಾರು ಮೂರು ಪಟ್ಟು ಹೆಚ್ಚಿಗೆ ಆಗುತ್ತದೆ. ಕಾರಣ ಸದರಿ ಸ್ಥಿರಾಸ್ತಿಯನ್ನು ಅಪಮೌಲ್ಯ ಮಾಡಿ ನೋಂದಾಯಿಸಿರುವುದಲ್ಲಾ. ತಮ್ಮ ನೋಟೀಸಿನಲ್ಲಿ ತಿಳಿಸಿದಂತೆ

ಮಹಾಲೇಖಿಪಾಲರ ಆಕ್ಷೇಪಣೆಯು ಆಧಾರ ರಚಿತವಾಗಿರುತ್ತದೆ ಎಂದು ವಾದಿಸಿ ತಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸಿರುತ್ತಾರೆ.

ಈ ಬಗ್ಗೆ ಮಹಾಲೇಖಿಪಾಲರ ಆಕ್ಷೇಪಣೆ ಹಾಗೂ ಪ್ರತಿವಾದಿಗಳು ಸಲ್ಲಿಸಿದ ಲಿಖಿತ ಹೇಳಿಕೆ ಮತ್ತು ದಾವಿಲಾತಿಗಳನ್ನು ಪರಿಶೀಲಿಸಲಾಯಿತು. ಸದರಿ ಪರಿಶೀಲನೆಯಿಂದ ಮಹಾಲೇಖಿಪಾಲರ ಆಕ್ಷೇಪಣೆಯಂತೆ ಜಾರಿ ಮಾಡಿದ ನೋಟೆಗೆ ಕಾನೂನು ರೀತ್ಯಾ ಹಾಗೂ ನ್ಯಾಯಸಮೃತವಾಗಿರುತ್ತದೆ. ಆದ್ದರಿಂದ ಪ್ರತಿವಾದಿಗಳ ವಾದವನ್ನು ತಿರಸ್ಕರಿಸಲಾಗಿದೆ.

ಈ ಮೇಲ್ಮಂದಂತೆ ಮಹಾಲೇಖಿಪಾಲರ ಆಕ್ಷೇಪಣೆಯು ನ್ಯಾಯ ಸಮೃತವಾಗಿರುವುದರಿಂದ ಕೊರತೆ ಶುಲ್ಗಗಳ ವಸೂಲಾತಿಗೆ ಈ ಕೆಳಗಿನಂತೆ ಆದೇಶಿಸಿದೆ.

: ಆದೇಶ :

ಸಂಖ್ಯೆ: ಎಯುಡಿ/46-ಎ&80-ಎ/3699 ರಿಂದ 3721/2020-21


ದಿನಾಂಕ: 25-11-2020

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಆಧಾರದ ಮೇಲೆ ಕನಾರಟಕ ಮುದ್ರಾಂಕ ಕಾಯ್ದೆ 1957 ರ ಕಲಂ 46-ಎ ರ ಅಡಿ ಮತ್ತು ಭಾರತೀಯ ನೋಂದಣಿ ಕಾಯ್ದೆ 1908 80 ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುದ್ರಾಂಕಗಳ ಉಪ-ಆಯುಕ್ತ ಹಾಗೂ ಜಿಲ್ಲೆ ನೋಂದಣಿ ಅಧಿಕಾರಿಯಾದ ನಾನು ಪ್ರಶ್ನಿತ ಈ ಕೆಳಕಂಡ ಕ್ರಯ ದಸ್ತಾವೇಜುಗಳಲ್ಲಿ ಒಳಗೊಂಡ ಕೊರತೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಗಗಳನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಿದ್ದೇನೆ.

ಕ್ರಿ. ಸಂ	ದಸ್ತಾವೇಜು ಸಂಖ್ಯೆ	ಕೊರತೆ ಮುದ್ರಾಂಕ ಶುಲ್ಕ	ಕೊರತೆ ನೋಂದಣಿ ಶುಲ್ಕ	ಒಟ್ಟು
1	3699/2015-16	ರೂ. 8,92,34,180/-	ರೂ. 9,01,355/-	ರೂ. 9,01,35,535/-
2	3727/2015-16	ರೂ. 1,50,47,404/-	ರೂ. 1,51,994/-	ರೂ. 1,51,99,398/-
3	3728/2015-16	ರೂ. 39,37,741/-	ರೂ. 39,775/-	ರೂ. 39,77,516/-
4	3730/2015-16	ರೂ. 35,81,853/-	ರೂ. 36,180/-	ರೂ. 36,18,033/-
5	3706/2015-16	ರೂ. 10,32,121/-	ರೂ. 10,425/-	ರೂ. 10,42,546/-
6	3718/2015-16	ರೂ. 58,77,899/-	ರೂ. 59,373/-	ರೂ. 59,37,272/-
7	3723/2015-16	ರೂ. 5,87,708/-	ರೂ. 5,936/-	ರೂ. 5,93,644/-
8	3747/2015-16	ರೂ. 9,40,402/-	ರೂ. 9,499/-	ರೂ. 9,49,901/-
9	3721/-2015-16	ರೂ. 37,62,255/-	ರೂ. 38,003/-	ರೂ. 38,00,258/-
ಕೆಟ್ಟಡ ಮತ್ತು ಒಟ್ಟು		ರೂ. 38,77,493/-	ರೂ. 39,167/-	ರೂ. 39,16,660/-
		ರೂ. 12,78,79,956/-	ರೂ. 12,90,707/-	ರೂ. 12,91,70,763/-

ಪ್ರತಿವಾದಿಯು ಈ ಆದೇಶ ಹೊರಡಿಸಿದ 90 ದಿನದೊಳಗಾಗಿ ಸರ್ಕಾರದ ಲೆಕ್ಕೆ ಶೀಫ್ಸಿಕೆ ಬಾಬ್ತಿಗೆ ಜಮಾ ಮಾಡಿ ಅನಲ್ಯೂ ಚಲನನ್ನು ಈ ಪ್ರಾಧಿಕಾರಕ್ಕೆ ಹಾಜರುಪಡಿಸತಕ್ಕದ್ದು. ತಪ್ಪಿದಲ್ಲಿ ಸದರಿ ಮೊಬಿಲಿಗನ್ನು ಭೂಕಂದಾಯ ಬಾಕಿಯಂದು ಪರಿಗಣಿಸಿ ವಸೂಲಾತಿ ಕ್ರಮ ಜರುಗಿಸಲಾಗುವುದು.

ಆದೇಶವನ್ನು ಇಂದು, ದಿನಾಂಕ: 25-11-2020 ರಂದು ಹೇಳಿ ಬರೆಸಿ, ಸರಿ ನೋಡಿ ತೆರೆದ ನ್ಯಾಯಾಲಯದಲ್ಲಿ ಉಚ್ಛರಿಸಲಾಯಿತು.


 ಚೆಲ್ಲಾ ಸೋಂದಣಾಧಿಕಾರಿಗಳು
 ಹಾಗೂ ಜಾತಿಸ್ವರೂಪಗಳ ಸಾಮಾಜಿಕ-ಆರ್ಥಿಕ ಕ್ಷರ್ಮ
 ಬೆಳಗಾಗಾಗಿ.

ಪ್ರತಿಗಳನ್ನು :-

1. Shri Harsha Babu Dammanagi, Managing Director, Dammanagi & Sanu Developers PVT LTD No-137 Railway Parallel Road Kumar Park West, Bangalore-560020.
2. Shri Babu Adveppa Dammanagi, Chairman, Dammanagi & Sanu Developers PVT LTD No-137 Railway Parallel Road Kumar Park West, Bangalore-560020.
3. ಮಾನ್ಯ ಸೋಂದಣೆ ಮಹಾಪರಿವೀಕ್ಷಕರು ಮತ್ತು ಮುಖ್ಯಾತ್ಮಕರು, ಕಂದಾಯ ಭವನ 8ನೇ ಮಹಡಿ, ಕೆ.ಎಂ.ರಸ್ತೆ ಬೆಂಗಳೂರು ಇವರಿಗೆ ಮಾಹಿತಿಗಾಗಿ ಒಷ್ಟಿಸಿದೆ.
4. ಉಪನೋಂದಣಾಧಿಕಾರಿಗಳು ಬೆಳಗಾಗಾಗಿ ಇವರಿಗೆ ಮಾಹಿತಿಗಾಗಿ.
5. ಕಬ್ಬೀರಿ ಕಡತಕ್ಕೆ.

ಕರ್ನಾಟಕ ಸರ್ಕಾರ
ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಸಂಖ್ಯೆ:ಇವ(1)-38/20-21

ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರವರ ಕಛೇರಿ,
ಕಂದಾಯ ಭವನ, 8ನೇ ಮಹಡಿ,
ಕೆ.ಜಿ.ರಸ್ತೆ, ಬೆಂಗಳೂರು-09,
ದಿನಾಂಕ: 15/6/21

ಅನುಭಂಗ-4

ಶ್ರೀ ವಿಷ್ಣುತೀರ್ಥ, ಉಪನೋಂದಣಾಧಿಕಾರಿ, ಉಪನೋಂದಣಿ ಕಛೇರಿ, ಬೆಂಗಳೂರು ಹಾಲಿ ಅಮಾನತ್ತಿನಲ್ಲಿರುವ
ಇವರ ವಿರುದ್ಧ ಮಾಡಲಾದ ಆರೋಪಗಳನ್ನು ಸಮರ್ಪಿಸುವ ಸಾಕ್ಷಿದಾರರ ಪಟ್ಟಿ.

1. ಶ್ರೀ. ಮಹಾಂತೇಶ ಪಾಟಾತರ, ಜಿಲ್ಲಾನೋಂದಣಾಧಿಕಾರಿಗಳು, ಜಿಲ್ಲಾನೋಂದಣಿ ಕಛೇರಿ ಬೆಂಗಳೂರು
2. ಮೂರ್ ತಿಳುವಳಕೆಯೊಂದಿಗೆ ಅಗತ್ಯ ಕಂಡ ಇತರೆ ಸಾಕ್ಷಿ.

ಕರ್ನಾಟಕ ಸರ್ಕಾರ
ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರ
ಕಂದಾಯ ಭವನ, 8ನೇ ಮಹಡಿ,
ಕೆ.ಜಿ.ರಸ್ತೆ, ಬೆಂಗಳೂರು-09
ದಿನಾಂಕ: 15/6/21